

ಪಿ. ಡಬ್ಲ್ಯೂ. 1

(ಇಂದು ದಿ: 09/03/2026 ರಂದು ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಲಾಯಿತು.)

ಪಾಟೀ ಸವಾಲು : ಆರೋಪಿ ಪರಶ್ರೀ ವಿ ಎ ಎ ವಕೀಲರಿಂದ,

ನಾನು ದಿ: 01.01.2024 ರಂದು ಭಟ್ಟಳ ಶಾಖೆಗೆ ವರ್ಗಾವಣೆಗೊಂಡು ಬಂದಿರುತ್ತೇನೆ. ಸದರಿ ಪ್ರಕರಣದ ಸಾಲ ನಾನು ಮಂಜೂರಿ ಮಾಡಿರುವುದಿಲ್ಲ. ಕಾಗದ ಪತ್ರದ ದಾಖಲೆಗಳ ಆಧಾರದ ಮೇಲೆ ಸಾಕ್ಷಿ ನುಡಿಯುತ್ತಿದ್ದೇನೆ. ಸದರಿ ಸಾಲವು ಒ ಡಿ ಸಾಲವಾಗಿದ್ದು 1 ವರ್ಷ ಅವಧಿಯದಾಗಿದೆ. ಸಾಲದ ಕೊನೆಯ ದಿ: 12.01.2024 ಆಗಿರುತ್ತದೆ. ಅವಧಿ ಮುಗಿದಾಗ ಆರೋಪಿಗೆ ನೋಟೀಸನ್ನು ನೀಡಿದ್ದು ಇರುತ್ತದೆ. ಸದರಿ ನೋಟೀಸಿನ ಪ್ರತಿ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಆರೋಪಿಗೆ ಸಾಲ ರೂ. 1,75 000 ನೀಡಿದ್ದು ಅದರಲ್ಲಿ ರೂ. 17,500 ಎಪ ಡಿ ಹಾಗೂ ಶೇರಿನ್ನು ಇಡಲಾಗಿದೆ. ಅದರಲ್ಲಿ ಎಪ ಡಿ ಮೊತ್ತ ಎಷ್ಟು ಇದೆ ಎಂದು ದಾಖಲೆ ನೋಡಿ ಹೇಳಬಹುದು. ಅವಧಿ ಮುಗಿದ ನಂತರ ಎಪ ಡಿ ಖಾತೆಯನ್ನು ಸಾಲದ ಖಾತೆಗೆ ಜಮೆ ಮಾಡುತ್ತೇವೆ. ಸದರಿ ಪ್ರಕರಣದಲ್ಲೂ ಸಹ ಜಮೆ ಮಾಡಿರುತ್ತೇವೆ. ಆರೋಪಿ ಚೆಕ್ನ್ನು ನನ್ನ ಸಮಕ್ಷಮ ನೀಡಿರುತ್ತಾರೆ. ಆರೋಪಿ ನಮ್ಮ ಹಳೆಯ ಗ್ರಾಹಕರಾಗಿರುತ್ತಾರೆ. ಸುಮಾರು 8 ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದಾರೆ. ಆರೋಪಿತನು ಹಿಂದಿನ ಸಾಲದ ಭದ್ರತೆಗಾಗಿ ನೀಡಿದ ಚೆಕ್ನ್ನು ದುರುಪಯೋಗಪಡಿಸಿ ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುತ್ತೇವೆ ಎಂದರೆ ಸರಿಯಲ್ಲ. ದಿ: 14.05.2025 ರಂದು ಆರೋಪಿಯು ಚೆಕ್ನ್ನು ನೀಡಿದ್ದು ಇಲ್ಲಾ ಎಂದರೆ ಸರಿಯಲ್ಲ. ವಕೀಲರ ನೋಟೀಸು ಆರೋಪಿಗೆ ಜಾರಿ ಆಗಿದೆ. ಪರ್ಯಾದಿ ದಾಖಲಿಸಲು ಹಾಗೂ ವಕೀಲರಿಗೆ ನೋಟೀಸನ್ನು ನೀಡಲು ಮಾಹಿತಿಯನ್ನು ನಾನು ನೀಡಿರುತ್ತೇನೆ. ಆರೋಪಿಗೆ ವಕೀಲರ ನೋಟೀಸು ಜಾರಿಯಾಗಿಲ್ಲ ಎಂದರೆ ಸರಿಯಲ್ಲ. ಪರ್ಯಾದಿಯ ಬಗ್ಗೆ ನನಗೆ ಮಾಹಿತಿ ಇಲ್ಲಾ ಎಂದರೆ ಸರಿಯಲ್ಲ. ನನಗೆ ಸದರಿ ಪ್ರಕರಣ ನಡೆಸಲು ದಿ: 29.07.2024 ರಂದು ಠರಾವಿನನ್ವಯ ಅಧಿಕಾರ ಪತ್ರವನ್ನು ನೀಡಿರುತ್ತಾರೆ. ಠರಾವಿನಲ್ಲಿ ಆಡಳಿತ ಮಂಡಳಿಯ ಸಹಿ ಇರುತ್ತದೆ. ನಿಪಿ-6 ಠರಾವಿನ ಯಥಾ ನಕಲು ಇಲ್ಲಾ. ಠರಾವಿನ ಯಥಾ ನಕಲು ಹಾಜರುಪಡಿಸಲು ಯಾವುದೇ ತೊಂದರೆ ಇರಲಿಲ್ಲ. ಅವಧಿ ಮುಗಿದ ನಂತರ ಎ ಬಿ ಎನ್ ಪ್ರಕಾರ ಪ್ರಕರಣ ದಾಖಲಿಸಬೇಕಾಗಿತ್ತು ಎಂದರೆ ಸರಿ. ಚೆಕ್ನ ಮೇಲೆ ಇರುವ ಬರವಣಿಗೆ, ದಿನಾಂಕ ಹಾಗೂ ಸಹಿಯ ಅಕ್ಷರದಲ್ಲಿ ವ್ಯತ್ಯಾಸ ಇದೆ ಎಂದರೆ ಸರಿ. ವಕೀಲರ ನೋಟೀಸು ದಿ: 23.06.2025 ರಂದು ನೀಡಲಾಗಿದೆ.

ಪಿ. ಡಬ್ಲ್ಯೂ. 1

ಬ್ಯಾಂಕಿನ ಎಂಡೋಸಮೆಂಟನ್ನು ದಿ: 19.05.2025 ರಂದು ಪಡೆದಿರುತ್ತೇವೆ. ಅವಧಿ ಮುಗಿದ ನಂತರ ವಕೀಲರ ನೋಟೀಸು ನೀಡಿರುತ್ತೇವೆ ಎಂದರೆ ಸರಿ. ಸಾಲದ ಅರ್ಜಿಯಲ್ಲಿ ಬರವಣಿಗೆ ಹಿಂದಿನ ಮ್ಯಾನೇಜರವರದಾಗಿದೆ . ನಿಪಿ-7 ರಿಂದ 10 ದಾಖಲೆಗಳನ್ನು ಹಿಂದಿನ ಮ್ಯಾನೇಜರ್ ಭರ್ತಿ ಮಾಡಿರುತ್ತಾರೆ. ಆರೋಪಿ ಒಟ್ಟು ರೂ. 32,000 ಮೊತ್ತವನ್ನು ತುಂಬಿರುತ್ತಾರೆ ಅದು ಬಡ್ಡಿಯಾಗಿರುತ್ತದೆ. ಕೊನೆಯದಾಗಿ ದಿ: 02.12.2025 ರಂದು ಆರೋಪಿ ಕಟ್ಟಿರುತ್ತಾರೆ. ಸಾಲ ಅವಧಿ ಮುಗಿದು 1 ವರ್ಷ 4 ತಿಂಗಳಾಗಿರುತ್ತದೆ. ಆರೋಪಿಯಿಂದ ರೂ. 2,08,365 ಬಾಕಿ ಇದೆ ಎಂದು ತೋರಿಸಲು ಯಾವುದೇ ದಾಖಲೆ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲಾ ಎಂದರೆ ಸರಿ. ಆರೋಪಿ ರೂ. 2,08,365 ಕೊಡಲು ಬಾಕಿ ಇರುವುದಿಲ್ಲ ಸಾಲದ ಮೊತ್ತ ಸಂಪೂರ್ಣವಾಗಿ ಕಟ್ಟಿದ್ದಾರೆ ಎಂದರೆ ಸರಿಯಲ್ಲ. ಆರೋಪಿಯಿಂದ ಡಿ ಪಿ ನೋಟನ್ನು ಬರೆಯಿಸಿಕೊಂಡಿರುತ್ತೇವೆ. ಸದರಿ ಸಾಲಕ್ಕೆ ಶೇಕಡಾ 15 ರಷ್ಟು ಬಡ್ಡಿ ಹಾಗೂ ಶೇಕಡಾ 2 ರಷ್ಟು ದಂಡದ ಬಡ್ಡಿ ಇರುತ್ತದೆ. ಡಿ ಪಿ ನೋಟ ಪ್ರಕಾರ ಆರೋಪಿ ವಿರುದ್ಧ ಕ್ರಮ ಕೈಗೊಂಡಿಲ್ಲ. ನಿಪಿ 1 ಚೆಕ್‌ನ ಮೊತ್ತ ಬಾಕಿ ಇಲ್ಲದಿದ್ದರೂ ಸಹ ಹಿಂದಿನ ಸಾಲದ ಭದ್ರತೆಗಾಗಿ ನೀಡಿದ ಚೆಕ್‌ನ್ನು ದುರುಪಯೋಗಪಡಿಸಿ ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುತ್ತೇವೆ ಎಂದರೆ ಸರಿಯಲ್ಲ. ಹಿಂದಿನ ಮ್ಯಾನೇಜರ್ ರವರು ಖಾಲಿ ದಾಖಲೆಯ ಮೇಲೆ ಆರೋಪಿಯ ಸಹಿ ಪಡೆದಿರುತ್ತಾರೆ ಎಂದರೆ ಸರಿಯಲ್ಲ. ಕಾನೂನಿನ ಪ್ರಕಾರ ನೋಟೀಸನ್ನು ಜಾರಿ ಮಾಡದೇ ಸುಳ್ಳು ಪರ್ಯಾಯದನ್ನು ಸಲ್ಲಿಸಿರುತ್ತೇವೆ ಎಂದರೆ ಸರಿಯಲ್ಲ.

ಮರು ವಿಚಾರಣೆ ಇಲ್ಲ.

(ನನ್ನ ಹೇಳಿಕೆ ಪ್ರಕಾರ ಬಹಿರಂಗ ನ್ಯಾಯಾಲಯದಲ್ಲಿ ಬೆರಳೆತ್ತು ಮಾಡಲಾಯಿತು.)

ಓ. ಹೇ.ಕೇ. ಸರಿ ಇದೆ

ಸಹಿ ಇದೆ

ಪ್ರ.ದ.ನ್ಯಾ.ದಂ., ಭಟ್ಕಳ